

11. ರೇಷ್ಮೆ ತರಬೇತಿ ಸಂಸ್ಥೆಗಳು

ಸಂಶೋಧನಾಲಯಗಳು ಅಭಿವೃದ್ಧಿಪಡಿಸುವ ಹೊಸ ತಾಂತ್ರಿಕತೆಗಳನ್ನು ಕ್ಷೇತ್ರಮಟ್ಟದಲ್ಲಿ ಪ್ರಚಾರ ಪಡಿಸಲು ರಾಜ್ಯದಲ್ಲಿ ಹಾಗೂ ಇಲಾಖೆಯ ಅಧಿಕಾರಿ/ಸಿಬ್ಬಂದಿ ಮತ್ತು ರೇಷ್ಮೆ ಭಾಗೀದಾರರ ತಾಂತ್ರಿಕ ಜ್ಞಾನದ ಉನ್ನತೀಕರಣಕ್ಕಾಗಿ ಕೆಳಕಂಡ 6 ರೇಷ್ಮೆ ತರಬೇತಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ತರಬೇತಿ ಸಂಸ್ಥೆಗಳಲ್ಲಿ ರೇಷ್ಮೆ ಕೃಷಿ ಪ್ರಾರಂಭಿಸುವ ರೇಷ್ಮೆ ಬೆಳೆಗಾರರಿಗೆ ಫಲಾನುಭವಿ ಬಲವರ್ಧನಾ ತರಬೇತಿ, ಮಹಿಳೆಯರಿಗೆ ಚಿಟ್ಟೆ ಕೊರೆದ ರೇಷ್ಮೆ ಗೂಡುಗಳಿಂದ ಕರಕುಶಲ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿ ಸಂಸ್ಥೆಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿಗೃಹ ಸೌಲಭ್ಯವಿದೆ. ತರಬೇತಿ ಸಂಸ್ಥೆಗಳ ವಿವರ ಕೆಳಕಂಡಂತಿದೆ.

ಕ್ರ.ಸಂ.	ಜಿಲ್ಲೆ	ರೇಷ್ಮೆ ತರಬೇತಿ ಸಂಸ್ಥೆ
1	ರಾಮನಗರ	ಚನ್ನಪಟ್ಟಣ ರೇಷ್ಮೆ ತರಬೇತಿ ಸಂಸ್ಥೆ
2	ಚಾಮರಾಜನಗರ	ಕುದೇರು ರೇಷ್ಮೆ ತರಬೇತಿ ಸಂಸ್ಥೆ
3	ಮಂಡ್ಯ	ಕೆ.ಅರ್.ಪೇಟೆ ರೇಷ್ಮೆ ತರಬೇತಿ ಸಂಸ್ಥೆ
4	ದಾವಣಗೆರೆ	ತೋಳಹುಣಸೆ ರೇಷ್ಮೆ ತರಬೇತಿ ಸಂಸ್ಥೆ
5	ಧಾರವಾಡ	ರಾಯಾಪುರ ರೇಷ್ಮೆ ತರಬೇತಿ ಸಂಸ್ಥೆ
6	ಹಾಸನ	ಹಾಸನ ರೇಷ್ಮೆ ತರಬೇತಿ ಸಂಸ್ಥೆ

ಈ ತರಬೇತಿ ಸಂಸ್ಥೆಗಳಲ್ಲಿ 2019-20 ನೇ ಸಾಲಿಗೆ ಕೆಳಕಂಡ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

1.ಕರಕುಶಲ ತರಬೇತಿ

ರೇಷ್ಮೆ ಕೃಷಿಯ ಉಪ ಉತ್ಪನ್ನಗಳ ಸದ್ಭವನೆಯಿಂದ ಆದಾಯ ಹೆಚ್ಚಿಸಲು ಚಿಟ್ಟೆ ಕೊರೆದ ರೇಷ್ಮೆ ಗೂಡಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಬಗ್ಗೆ ತರಬೇತಿಯನ್ನು ನೀಡಲಾಗುವುದು. ರೇಷ್ಮೆ ಬಿತ್ತನೆ ಕೋರಿಗಳಲ್ಲಿನ ಉಪ ಉತ್ಪನ್ನವಾದ ಚಿಟ್ಟೆ ಕೊರೆದ ಗೂಡುಗಳಿಂದ ಹಾರ ತಯಾರಿಕೆ, ಶುಭಾಶಯ ಪತ್ರಗಳು, ಹೂ ಗುಚ್ಚಗಳು ಮತ್ತು ಇನ್ನಿತರೆ ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ ಒಂದು ತಿಂಗಳ ಅವಧಿಯ ಪ್ರಾತ್ಯಕ್ಷಿಕಾ ತರಬೇತಿಯನ್ನು ಮಹಿಳಾ ಅಭ್ಯರ್ಥಿಗಳಿಗೆ ಒದಗಿಸಲಾಗುವುದು. ಕರಕುಶಲ ತರಬೇತಿಗೆ ಬೇಕಾಗುವ ಕಚ್ಚಾ ಸಾಮಗ್ರಿಯ ವೆಚ್ಚವನ್ನು ಇಲಾಖೆಯು ಭರಿಸುತ್ತದೆ. ಪ್ರತಿ ತಂಡದಲ್ಲಿ 25 ಮಹಿಳೆಯರಿಗೆ ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ಅಭ್ಯರ್ಥಿಗೆ 30 ದಿವಸಗಳ ತರಬೇತಿಗೆ ರೂ.2000/- ಶಿಷ್ಯ ವೇತನ ನೀಡಲಾಗುವುದು.

2.ರೇಷ್ಮೆ ತರಬೇತಿ ಸಂಸ್ಥೆಗಳಲ್ಲಿ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಕೃಷಿಯ ಬಗ್ಗೆ 04 ದಿನಗಳ ಅವಧಿಯ ತರಬೇತಿ ಕಾರ್ಯಕ್ರಮ:

ರಾಜ್ಯದ 30 ಜಿಲ್ಲೆಗಳಿಂದ 4000 ಮಂದಿ ಹೊಸದಾಗಿ ರೇಷ್ಮೆ ಬೆಳೆ ಪ್ರಾರಂಭಿಸುವ ರೈತರನ್ನು ಆಯ್ಕೆ ಮಾಡಿ ತರಬೇತಿ ಸಂಸ್ಥೆಗಳಲ್ಲಿ ರೇಷ್ಮೆ ಕೃಷಿ ಬಗ್ಗೆ ತರಬೇತಿ ನೀಡಲಾಗುವುದು. ಈ ಕಾರ್ಯಕ್ರಮವು 04 ದಿನಗಳ

ಅವಧಿಯದಾಗಿದ್ದು, 02 ದಿನಗಳ ತರಬೇತಿ ಮತ್ತು 02 ದಿನಗಳ ಅಧ್ಯಯನ ಪ್ರವಾಸ ಒಳಗೊಂಡಿರುತ್ತದೆ. 2 ದಿನಗಳ ಅಧ್ಯಯನ ಪ್ರವಾಸದಲ್ಲಿ ಪ್ರಗತಿಪರ ರೈತರು ಅಳವಡಿಸಿಕೊಂಡಿರುವ ಹೊಸ ತಾಂತ್ರಿಕತೆಗಳ ಬಗ್ಗೆ ಪರಿಚಯ ಮಾಡಿಕೊಡುವುದು ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡುವುದು. ಪ್ರತಿ ಫಲಾನುಭವಿಗೆ ರೂ.2000/- ಗಳನ್ನು ವೆಚ್ಚ ಮಾಡಲು ಘಟಕ ದರವನ್ನಾಗಿ ನಿಗದಿ ಪಡಿಸಿದ್ದು, 2 ದಿನಗಳ ತರಬೇತಿ ಅವಧಿಗೆ ಉಪಹಾರ, ಊಟ, ಕಾಫಿ / ಟೀ ವೆಚ್ಚಗಳಿಗಾಗಿ, 2 ದಿನಗಳ ಅಧ್ಯಯನ ಪ್ರವಾಸದಲ್ಲಿ ಊಟ, ವಸತಿ, ಸಾರಿಗೆ ವೆಚ್ಚ ಮತ್ತು ಎಸ್ಕಾರ್ಟ್ ವೆಚ್ಚಗಳಿಗೆ, ಲೇಖನ ಸಾಮಗ್ರಿ, ಬೋಧನ ಸಾಮಗ್ರಿ, ಗೌರವಧನ, ಪ್ರಯಾಣ ಭತ್ಯೆ ಇತ್ಯಾದಿ ವೆಚ್ಚಕ್ಕಾಗಿ ಮತ್ತು ದಿನ ಭತ್ಯೆ ಪ್ರತಿ ಆಭ್ಯರ್ಥಿಗೆ ಒಂದು ದಿನಕ್ಕೆ ರೂ.50/- ರಂತೆ ಒಟ್ಟು ರೂ.200/- ಗಳನ್ನು ನಿಗದಿಪಡಿಸಿದೆ.

ತರಬೇತಿ ಪಡೆಯುವ ರೈತರ ಆಯ್ಕೆಗೆ ಮಾನದಂಡಗಳು

1. ತರಬೇತಿ ಪಡೆಯುವ ರೈತರು ಕಡ್ಡಾಯವಾಗಿ ರೇಷ್ಮೆ ಬೆಳೆಗಾರರಾಗಿರಬೇಕು / ಹೊಸದಾಗಿ ರೇಷ್ಮೆ ಕೃಷಿ ಪ್ರಾರಂಭಿಸಿರಬೇಕು.
2. ವಯಸ್ಸಾದ / ಅನಾರೋಗ್ಯದಿಂದಿರುವ ರೈತರನ್ನು ತರಬೇತಿಗೆ ಆಯ್ಕೆ ಮಾಡಬಾರದು.
3. ಮಹಿಳಾ ರೇಷ್ಮೆ ಬೆಳೆಗಾರರು ತರಬೇತಿಗೆ ಸಣ್ಣ ಮಕ್ಕಳನ್ನು ಕರೆತರಲು ಅವಕಾಶವಿರುವುದಿಲ್ಲ.
4. ತರಬೇತಿಗೆ ಆಯ್ಕೆಯಾದ ರೈತರು ಕಡ್ಡಾಯವಾಗಿ 04 ದಿನಗಳೂ ತರಬೇತಿಗೆ ಹಾಜರಿರಬೇಕು.

ತರಬೇತಿ ಸಂಸ್ಥೆವಾರು ರೇಷ್ಮೆ ಬೆಳೆಗಾರರ ತರಬೇತಿಗಾಗಿ ನಿಗದಿಪಡಿಸಿರುವ ಜಿಲ್ಲೆಗಳ ವಿವರ

1. ಕ್ರ.ಸಂ	2. ತರಬೇತಿ ಸಂಸ್ಥೆ	3. ನಿಗದಿಪಡಿಸಿರುವ ಜಿಲ್ಲೆಗಳು
1	ಚನ್ನಪಟ್ಟಣ, ರಾಮನಗರ ಜಿಲ್ಲೆ.	ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ ಬಿತ್ತನೆ ವಲಯ
2	ಕುದೇರು, ಚಾಮರಾಜನಗರ ಜಿಲ್ಲೆ	ಚಾಮರಾಜನಗರ, ಮೈಸೂರು, ಕೊಡಗು, ಮಳವಳ್ಳಿ ತಾ. ಮಂಡ್ಯ ಜಿಲ್ಲೆ
3	ಕೆ.ಅರ್.ಪೇಟೆ (ಚಿಕ್ಕೋನಹಳ್ಳಿ), ಮಂಡ್ಯ ಜಿಲ್ಲೆ	ಮಂಡ್ಯ (ಮಳವಳ್ಳಿ, ನಾಗಮಂಗಲ ತಾ. ಹೊರತುಪಡಿಸಿ), ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಮತ್ತು ಕುಣಿಗಲ್ ಬಿತ್ತನೆ ವಲಯ
4	ತೋಳಹುಣಸೆ, ದಾವಣಗೆರೆ ಜಿಲ್ಲೆ	ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ತುಮಕೂರು(ತುರುವೇಕೆರೆ ತಾಲ್ಲೂಕು ಹೊರತುಪಡಿಸಿ)
5	ರಾಯಾಪುರ, ಧಾರವಾಡ ಜಿಲ್ಲೆ.	ಬಾಗಲಕೋಟೆ, ಧಾರವಾಡ, ಗದಗ್, ವಿಜಯಪುರ, ಹಾವೇರಿ ರಾಯಚೂರು ಮತ್ತು ಉತ್ತರಕನ್ನಡ ಜಿಲ್ಲೆ
6	ಹಾಸನ, ಹಾಸನ ಜಿಲ್ಲೆ	ಹಾಸನ, ಶಿವಮೊಗ್ಗ, ತುರುವೇಕೆರೆ ತಾ. ತುಮಕೂರು ಜಿಲ್ಲೆ, ನಾಗಮಂಗಲ ತಾ. ಮಂಡ್ಯ ಜಿಲ್ಲೆ.

3. ಕ್ಷೇತ್ರ ಮಟ್ಟದಲ್ಲಿ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ತರಬೇತಿ ಸಂಸ್ಥೆಗಳ ಅಧಿಕಾರಿ / ಸಿಬ್ಬಂದಿಗಳಿಂದ ರೇಷ್ಮೆ ಕೃಷಿ ತಾಂತ್ರಿಕತೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಒಂದು ದಿನದ ತರಬೇತಿ.

ರೇಷ್ಮೆ ಬೆಳೆಗಾರರಿಗೆ ಕ್ಷೇತ್ರ ಮಟ್ಟದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಯಾವ ಗ್ರಾಮದಲ್ಲಿ, ಯಾವ ಋತುಮಾನದಲ್ಲಿ ಯಾವ ತಾಂತ್ರಿಕ ಕೊರತೆ ನೀಗಿಸಲು ಕ್ರಮ ವಹಿಸಬೇಕು ಎಂಬುದರ ಬಗ್ಗೆ ಕಾರ್ಯಕ್ರಮ ರೂಪಿಸಿ ತರಬೇತಿ ನೀಡಲಾಗುವುದು. 50 ಮಂದಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ರೂ.6000/-ಗಳ ಘಟಕದರ ನಿಗದಿಪಡಿಸಿದೆ.

ತರಬೇತಿ ಪಡೆಯುವ ರೈತರ ಆಯ್ಕೆಗೆ ಮಾನದಂಡಗಳು

1. ತರಬೇತಿ ಪಡೆಯುವ ರೈತರು ಕಡ್ಡಾಯವಾಗಿ ರೇಷ್ಮೆ ಬೆಳೆಗಾರರಾಗಿರಬೇಕು/ ಹೊಸದಾಗಿ ರೇಷ್ಮೆ ಕೃಷಿ ಪ್ರಾರಂಭಿಸಿರಬೇಕು.
2. ವಯಸ್ಸಾದ/ಅನಾರೋಗ್ಯದಿಂದಿರುವ ರೈತರನ್ನು ತರಬೇತಿಗೆ ಆಯ್ಕೆ ಮಾಡಬಾರದು.
3. ಮಹಿಳಾ ರೇಷ್ಮೆ ಬೆಳೆಗಾರರು ತರಬೇತಿಗೆ ಸಣ್ಣ ಮಕ್ಕಳನ್ನು ಕರೆತರಲು ಅವಕಾಶವಿರುವುದಿಲ್ಲ.
4. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 06 ದಿನಗಳ ತರಬೇತಿ :

ರಾಯಾಪುರ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ಕೇಂದ್ರ ರೇಷ್ಮೆ ಮಂಡಳಿಯ Demonstration cum Technical Service Centre(DCTSC) ರಾಯಾಪುರದ ಸಹಯೋಗದೊಂದಿಗೆ 6 ದಿನಗಳ ರೇಷ್ಮೆ ನೂಲು ಬಿಚ್ಚಾಣಿಕಾ ತರಬೇತಿಯನ್ನು ಆಯೋಜಿಸಲಾಗಿದೆ. ಒಟ್ಟು 06 ತಂಡಗಳಲ್ಲಿ ಪ್ರತಿ ತಂಡಕ್ಕೆ 20 ಮಂದಿಯಂತೆ ಕಾರ್ಯಕ್ರಮ ರೂಪಿಸಿದೆ. ತರಬೇತಿಯನ್ನು ತರಬೇತಿ ಸಂಸ್ಥೆಯ ಆವರಣದಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯ Demonstration cum Technical Service Centre(DCTSC) ನೀಡಲಾಗುವುದು.

20 ಮಂದಿಯ ಒಂದು ತಂಡಕ್ಕೆ 06 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ರೂ.60000/-ಗಳ ಘಟಕದರ ನಿಗದಿಪಡಿಸಿದೆ.